

### **September 06, 2019**

То

### The General Manager - DCS,

Listing Operations-Corporate Services Dept. BSE Ltd.

1<sup>st</sup> Floor, New Trading Ring, Rotunda Building, 'P J. Towers, Dalal Street, Fort, **Mumbai 400 001.** 

corp.relations@bseindia.com

Stock Code: 532891

### The Manager,

Listing Department,

National Stock Exchange of India Ltd.,

Exchange Plaza, 5th Floor, Plot No. C/1, G Block, Bandra-Kurla Complex, Bandra (E),

Mumbai 400 051

cc\_nse@nse.co.in
Stock Code: PURVA

Dear Sir / Madam,

Sub: Newspaper clippings

Reg: Regulation 30 read with Regulation 47, of Securities and Exchange Board of India (Listing Obligations and Disclosure Requirements) Regulations, 2015 ('Listing Regulations')

Please find attached the copy of newspaper advertisement published in two newspapers, viz., Samyuktha Karnataka and Financial Express of the confirmation of the completion of dispatch to the eligible shareholders of the Annual Report 2018-19, the Notice of the 33rd Annual General Meeting ('AGM') of the Company for the year ended March 31, 2019, to be held on Friday, September 27, 2019, at The Taj West End Hotel, # 25, Race Course Road, Bengaluru – 560 001, and following details:

- · book closure details
- · details of final dividend if declared at the AGM
- instructions of e-voting

Copy of the said newspaper clippings are made available on the website of the company viz. www.puravankara.com.

Copies of the said newspaper clippings are enclosed for your information and record.

Thanking you,

Yours sincerely

FOR PURAVANKARA LIMITED

Bindu D Company Secretary

### **PURAVANKARA LIMITED**

### ಬುಧವಾರ, 4, ಸೆಪ್ಟೆಂಬರ್, 2019, ಬೆಂಗಳೂರು

By Order of the Court Sd/- Sheristedar III Addl. Dist. & Sessions Court Kolar (SIT AT KGF)

Advocates for Appellant G.S. Prasad Reddy No. 341, 4th Avenue Rainbow Driving School Building, Opp., Ganapathi Temple Teachers Colony, Bangalore-34

# IN THE COURT OF THE 72 ADDL CITY CIVIL JUDGE AT BENGLAURU (CCH-73)

O.S. No. 26554/2013 BETWEEN: Smt. Lakshmamma, W/o. Mi D/o. Dodda Muniyellappa, Aged about 64 years, Residing at No. 203, Hulimavu Village (A.K. Colony) Begur Hobli, Bangalore South Taluk - 560 076, And Another Rep by GPA Holder Srt. Munivappa.

Sri. Shankar & Others
Defendant

D7. Girija, W/o. Late Venkatswami, Aged about 45

D8. Aruni, S/o. Late Venkatswami, Aged about 28

09 Kumudha, D/o. Late Venkatswami, Aged about

D7 to D9 are residing at Hulimavu Village (A.K. Colony) Begur Hobli, Bangalore South Taluk - 560

D12. Smt. Dilip Rai, W/o. Preetham Kumar, Aged about 36 years, R/at No.129, 14th Cross, Raghavendra Layout, Padmanabhanagar, Bangalore-560 070.

Bangalore-560 070.
D15. A Paramasivan, S/o; R. Arunachalam, Aged about 35 years. R/at Behind R.C. Engineering Works, Nyanappanashetty Palya, B.G. Road, Begur Hobil, Bangalore-560 076.
D16. R.E. Vasanthakumar, S/o. Eerappa, Aged about 51 years, R/at No.47/10, Near Bus Stop, Kadirenahalli Circle, BSK 2nd Stage, Bangalore-sen.070.

D19. Pushpavathi, W/o. Ramachandralah, Aged about 41 years, R/at No.8649, 2nd Floor, 8th Cross, Janardhan Building, Wilson Garden, Bangalore-560 027.

D20. K. Rathnamma, D/o. late Kuppuswamy, Aged about 40 years, R/at No.19, 4th Main, 2nd Cross, Bhoci Colony, Byrasandra, Jayanagar i Block,

Bhoci Colony, Byra Bangalore-560 011 Sarojamma, W/o. Ramachandra Rao, Aged

about 59 years. D22. R. Manjunath S/o. Ramachandra Rao, Aged

about 30 years D21 & 22 are R/at: No.16, 1st Block, KHB Colony, Lalbagh, Siddapura, Bangalore-560 011. NOTICE TO THE DEFENDANTS No. 7, 8, 9, 12,

15, 16, 19, 20, 21 & 22:

WHEREAS the Plaintiffs above named h WHEREAS the Hantitis above named has hed the suit against you for the relief of partition and separate possession and other consequential reliefs against you in respect of the suit schedule properly mentioned below. In the said suit you have arrived as Defendants No. 7, 8, 9, 12, 15, 16, have arrived as 19, 20, 21 & 22

19,20,20 exec.

You are hereby directed to appear before this Hon'ble Court either in person or through the pleader on or before 21st day of September 2019 at 11:00 AM to answer the claim of the Plaintiff, failing which the matter will be heard extended the provided that the content of the provided that the parte and will be decided in accordance with la

SCHEDULE-1

Agricultural land in Sy. No. 13, measuring 1 Acre 6 Guntas situated at Hulmavu Village, Begur Hobli, Bangalore South Taluk bound as follows:-

East by: Property of Muthappa, West by: Property of Thirmmareddy, North by: Property of Kempannareddy, South by: Property of Subbappa

SCHEDULE-2

Agricultural land in Sy.No. 38, measuring 12
Gurlas situated at Hulimavu Village, Begur Hobli,
Bangalore South Tatuk bounded as follows:
East by: Property of Bolappa, West by: Property of
Thimmareddy, North by: Property of Kerekatte,
South by: Property of Kempannareddy.
SCHEOULE-3

Agricultural ian in Sy.No. 81/3; (Inam Land), measuring 30 Guntas situated at Hulimavu Village, Begur Hobil, Bangalore South Taluk bound as follows:-

Tollows:

East by: Property of Bodappa, West by:
Bannerghatta Road, North by: Property of
Kaverappa, South by: Property of Kempanna &
Shantham Thomas Study House Compound.

SCHEDULE-4

All that piece and parcel of the property bearing Sy, No. 53 measuring 20 Guntas situated at Devarachikkanahailli, Begur Hobii, Bangalore South Tatuk bound as follows:

East by: Private Property, West by: Road, North by: Raj Kaluve and Private Property, South by: Raj Kaluve and Private Property.

Given under my hand and seal of the Court, this 29th day of August 2019. By order of the Court, Asst. Registrar, City Civil Court, Bangalore

Advocate for Plaintiffs: A. Ravi, R. Muks

# PURAVANKARA®

ಪುರವಂಕರ ಲಿಮಿಟೆಡ್

#130/1. ಹಲಸೂರು ರಸ್ತೆ, ಬೆಂಗಳೂರು-560 042. ನೋಂದಾಯಿತ ಕಛೇರಿ: ದೂರವಾಣೆ ಸಂ.: +91 80 25599000/43439999, ಫ್ಯಾಕ್ಸ್ ನಂ. +918025599350 ವರ್ಷಸೈರ್ಟ್: www.puravankara.com ಇ–ಮೇಲ್: investors@puravankara.com సిబిఎనో: ఎలో45200కిఎ1986ఓఎలో సి051571.

> 33ನೇ ವಾರ್ಷಿಕ ಸಾಮಾನ್ಯ ಸಭೆ ಪ್ರಕಟಣೆ, ಮಸ್ತಕ ಮುಚ್ಚುವಿಕೆ ಮತ್ತು ಇ–ಮತದಾನದ ಮಾಹಿತಿ

ಕಂಪನಿಯ ಸರ್ವ ಸದಸ್ವರುಗಳಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಈಗಾಗಲೇ ದಿನಾಂಕ 31ನೇ ಆಗಸ್ಟ್ 2019ರಂದು ಎಜಿಎಂ ನ ಪ್ರಕಟಣೆ ಮತ್ತು ದಿನಾಂಕ 31-03-2019ರಂದು ಕೊನೆಯಾದ ಸದಸ್ಯರಿಗೆ ನೋಂದಾಯಿತ ವಿಳಾಸಗಳಿಗೆ ಅಂಚೆ ಮೂಲಕ ಮತ್ತು ವಿದ್ಯುನ್ಮಾನ ವಾರ್ಷಿಕ ವರದಿಯನ್ನು ಸದ ಮೂಲಕವಾಗಿ ಇ-ಮೇಲ್ ವಾರ್ಷಕ ವರದಿಯನ್ನು ಸದಸ್ಯರಗ ಸುತೀರದಿಲ್ಲು ವಿಶಾಸನಗಳು ಕಂಪೆನಿಗೆ ನೀಡಿರುವಂತೆ ಅದರಲ್ಲಿ ಮೂಲಕವಾಗಿ ಇ-ಮೇಲ್ ವಿಶಾಸವನ್ನು ಠೇವಣಿದಾರರಿಗೆ /ಕಂಪೆನಿಗೆ ನೀಡಿರುವಂತೆ ಅದರಲ್ಲಿ ತಿಳಿಸಿರುವ ವಹಿಪಾಟಿಗೆ ಸಂಬಂದಿಸಿದಂತೆ, ಕಂಪನಿಯ 33ನೇ ವಾರ್ಷಿಕ ಸಾಮಾನ್ಯ ಸಭೆಯು ದಿನಾಂಕ 27ನೇ ಸೆಪ್ಟೆಂಟರ್, 2019 ತುಕ್ರವಾರದಂದು ಬೆಳಿಗ್ಗೆ 11.30 ಗಂಟೆಗೆ, ದಿ ತಾಜ್ ವೆಸ್ಟೆಂಟ್ ಹೋಟೆಲ್. #25, ರೇಸ್ ಕೋರ್ಸ ರಸ್ತೆ, ಬೆಂಗಳೂರು-560 001, ಭಾರತದಲ್ಲಿ ನಡೆಯಲಿದೆ ಹಾಗು ಮಾಹಿತಿಯು ಕಂಪೆನಿಯ ವೆಪ್ಸ್ಟ್ www.puravankara.com ಮತ್ತು ನ್ಯಾಷನಲ್ ಸಕ್ಕೂರಿಟಿಸ್ ಡೆಪಾಸಿಟರಿ ಲಿಮಿಟೆಡ್ (ಎನ್ಎಸ್ಡ್ಎಫ್)ನ www.evoting.nsdl.com ವೆಪ್ಸ್ಟ್ ಟ್ ನಲ್ಲೂ ಲಭ್ಯವಿದೆ.

ಮಸ್ತಕ ಮುಚ್ಚುವಿಕೆ: 2013ರ ಕಂಪನಿಗಳ ಕಾಯ್ದೆ ನಿಯಮ 91ರ ಅಧಿನಿಯಮ 10 ಅನುಸಾರ ಕಂಪನಿಗಳ ಹುಸ್ಟಕ ಮುಟ್ಟಿವಿಕೆ: 2013ರ ಕಂಪಾಗಳ ಕಾಯ್ದ ನಿಯಮ 910 ಅಧನಿಯಾವ 10 ಅನುಸಾರ ಕಂಪಾಗಳ ನಿರ್ವಹಣೆ ಮತ್ತು ಆಡಳಿತ ನಿಯಮಗಳು ಹಾಗೂ 2014ರ ಸೆಕ್ಟ್ಯೂರಿಟೀಸ್ ಮತ್ತು ಎಕ್ಕ್ ಜೇಂಜ್ ಬೋರ್ಡ್ ಆಫ್ ಇಂಡಿಯಾದ (ಲಿಸ್ಟಿಂಗ್ ಆಜ್ಞಿಗೇಷನ್ಸ್ ಮತ್ತು ಡಿಸ್ಟ್ಯೋಷರ್ ರಿಕ್ಟರ್ಯರ್ಮೆಯಿಂಟ್) ನಿಯಮಗಳ, 2015ರ (ಲಿಸ್ಟಿಂಗ್) ನಿಯಮಗಳ 60ರ ಅಡಿಯಲ್ಲಿ ಸದಸ್ಯರ ರಜಸ್ಯರ್ ಮತ್ತು ಷೇರು ವರ್ಗಾತನ್ ಹುಸ್ತಕಗಳನ್ನು 20ನೇ ಸೆಪ್ಟೆಂಬರ್ 2019 ರಿಂದ 27ನೇ ಸೆಪ್ಟೆಂಬರ್ 2019 ರವರೆಗೆ (ಎರಡೂ ದಿನಗಳನ್ನು ಒಳಗೊಂಡಂತೆ) ಎಜಿಎಂ ಪ್ರಕ್ರಿಯೆಗಾಗಿ ಮತ್ತು ಸದಸ್ಯರು ಪಡೆಯಬೇಕಿರುವ 2018–2019ರ ವರ್ಷದ ಲಾಧಾಂಶದ ಬಗ್ಗೆ ನಿರ್ಧರಿಸಲು ಮುಚ್ಚಲಾಗಿರುತ್ತದೆ.

ಲಾಭಾಂಶ: ಈಕ್ತಿಟಿ ಷೇರುಗಳ ಅಂತಿಮ ಲಾಭಾಂಶವು ಪ್ರತಿ ರೂ.5/-ರ ಈಕ್ಷಿಟ ಷೇರಿಗೆ ರೊ.1/-(20%) ಗಳನ್ನು ಕಂಪನಿಯ ನಿರ್ದೇಶಕರುಗಳ ಮಂಡಳಿಯು, ದಿನಾಂಕ 18ನೇ ಮೇ 2019 ರಂದು ನಡೆದ ಸಭೆಯಲ್ಲಿ ಕಿಫಾರಸ್ನು ಮಾಡಿದೆ. ಒಂದು ವೇಳೆ ಪಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿರ್ಧರಿತವಾದರೆ, ಈಕ್ತಿಟ ಷೇರುಗಳ ಮೇಲಿನ ಅಂತಿಮ ಲಾಥಾಂಶವನ್ನು ಪ್ರಕಟಿಗೊಂಡ ದಿನದಿಂದ 30ದಿನಗಳ ಒಳಗೆ, ದಿನಾಂಕ 19ನೇ ಸೆಪ್ಟೆಂಬರ್ 2019 ರಂದು ರಿಜಿಸ್ತರ್ ನಲ್ಲಿ ನೋಂದಾಯಿಸಿರುವ ಸದಸ್ಯರುಗಳಿಗೆ ಪಾವತಿಸಲಾಗುತ್ತದೆ.

ಇ-ಮತದಾನ ವಿಷಯಗಳು: 2014ರ ಕಂಪನಿಯ (ನಿರ್ವಹಣೆ ಮತ್ತು ಆಡಳಿತ) ನಿಯಮಗಳ ಸೆಕ್ಷನ್ 108 ಮತ್ತು ನಿಯಮ 20ರಡಿ ಹಾಗೂ ಪಟ್ಟ ನಿಯಮಗಳ 44ನೇ ನಿಯಮದ ಅನುಸಾರವಾಗಿ. ದಿನಾಂಕ 108 ಮತ್ತು ನಿಯಮ 200ಡ ಹಾಗೂ ಪಟ್ಟ ನಿಯಾವಾಗಳ ಇನ್ನೇ ನಿಯಮದ ಆರಾಸ್ಕರವನ್ನು ಬಿಡಿನಿಕ್ಕಾನವಾಗಿ 21ನೇ ಆಗಸ್ಟ್ 2019ರ ಎಜಿಎಂ ಬಗೆಗಿನ ನಿರ್ಣಾಯಗಳ ಬಗ್ಗೆ, ಸದಸ್ಯರು ತಮ್ಮ ಮತ್ತವನ್ನು ವಿದ್ಯಾತ್ಯಾನವಾಗಿ ಚಲಾಯಿಸಲು ಇ-ಮತದಾನ ಸೌಲಭ್ಯವನ್ನು ಕಂಪನಿಯು ಒದಗಿಸಿದ್ದು, ಸಭೆ ನಡೆಯುತ್ತಿರುವ ಸ್ಥಳವನ್ನು ಹೊರತುಪಡಿಸಿ ಬೇರೆ ಎಲ್ಲಿಂದಲಾದರೂ ಇ-ಮತದಾನ ಪ್ರಕ್ರಿಯೆಯನ್ನು ನಡೆಸಬಹುದು. ಎನ್ಎಸ್ಡಡಿಎಲ್ ಒದಗಿಸುವಂತಹ ಇ-ಮತದಾನ ಪ್ರಕ್ರಿಯೆಯ ಸೇವೆಗಳನ್ನು ಕಂಪನಿಯೂ ಸಹ ಪಡೆದುಕೊಂಡಿದೆ ಮತ್ತು ಇ-ಮತದಾನ ಪ್ರಕ್ರಿಯೆಯ ಸೌಲಭ್ಯವು ಈ ಕೆಳಕಂಡ ಅವಧಿಯಲ್ಲಿ ಲಭ್ಯವಿರುತ್ತದೆ:

ರಿಮೋಟ್ ಇ-ಮತದಾನದ ಪ್ರಾರಂಭ :	ಬೆಳಗ್ಗೆ 9.00ಗಂಟೆ(ಐಎಸ್ಟ್), ಮಂಗಳವಾರ, 24ನೇ ಸೆಪ್ಟೆಂಬರ್ 2019ರಿಂದ
ರಿಮೋಟ್ ಇ–ಮತದಾನದ ಅಂತ್ಯ :	ಸಂಜೆ 5.00ಗಂಟೆ(ಐಎಸ್ಟ್), ಗುರುವಾರ, 26ನೇ ಸೆಪ್ಟೆಂಬರ್ 2019ರ ವರೆಗೆ.
ಕಟ್ ಆಫ್ ದಿನಾಂಕ:	19ನೇ ಸೆಪ್ಟೆಂಬರ್ 2019

ಎಜಿಎಂನ ಪ್ರಕಟಣೆಯನ್ನು ವಿನಿಮಯಗೊಳಿಸಿದ ನಂತರ ಯಾರು ಕಂಪೆನಿಯಲ್ಲಿ ಸದಸ್ಯರಾಗುತ್ತಾರೋ ಅವರು ಹಾಗೂ ಕಟ್-ಆಫ್-ದಿನಾಂಕದ ಒಳಗೆ ಷೇರುಗಳನ್ನು ಹೊಂದಿರುವವರು ತಮ್ಮ ಲಾಗಿನ್ ಐಡಿ ಮತ್ತು ಪಾಸ್-ವರ್ಡ ಗಳನ್ನು ಇ-ಮೇಲ್ ವಿಳಾಸಕ್ಕೆ evoting.nsdl.co.in ಗೆ ಕೋರಿಕೆ ಸಲ್ಲಿಸಿ ಪಡೆಯಬಹುದು ಅಥವಾ ಎನ್.ಎಸ್ಡ್ಎಲ್ ದೂರವಾಣಿ ನಂ. 1800–222–990 ಅನ್ನು ಎಜಿಎಂನ ಪರಕಟಣೆಯಲ್ಲಿ ತಿಳಿಸಿರುವ ಇ-ಮತದಾನಕ್ಕೆ ಸಂಬಂದಿತ ಸಂಪರ್ಕಿಸಬಹುದು. ಸೂಚನೆಗಳನ್ನು ಓದಿಕೊಳ್ಳುವಂತೆ ಸದಸ್ಯರಿಗೆ ಮನವಿ ಮಾಡಲಾಗಿದೆ. ಸದಸ್ಯರುಗಳು ಇ–ಮತರಾನ ಕುರಿತ ಯಾವುದಾದರೂ ಪ್ರಶ್ನೆಗಳು ನಿಮಗಿದ್ದಲ್ಲಿ ನೀವು ಸಾಮಾನ್ಯವಾಗಿ ಪರೇಪದೇ ಕೇಳುವ ಪ್ರಶ್ನೆಗಳನ್ನು ನಮ್ಮ ಇ–ಮತದಾನ ಕೈಪಡಿಯನ್ನು www.evoting.nsdl.com ವೆಬ್ಸ್ಬೆಟ್ನಲ್ಲಿ ಪರಿಶೀಲಿಸಬಹುದು

ಆದಾಗ್ಯೂ ಯಾವುದಾದರೂ ಒಬ್ಬ ವೃಕ್ಷಿ ಈಗಾಗಲೇ ಇ-ಮತದಾನಕ್ಕಾಗಿ ನೋಂದಾಯಸಿಕೊಂಡಿದ್ದರೆ, ಆತ ಅಸ್ತಿತ್ವದಲ್ಲಿರುವ ಯೂಸರ್ ಐಡಿ ಮತ್ತು ಪ ಎನ್ಎಸ್ಡಿಎಲ್ ಬಳ ನೋಂದಾಯಿಸಿಕೊಂಡಿದ್ದರೆ, ಆತ ಅಸ್ತಿತ್ವದಲ್ಲಿರುವ ಯೂಸರ್ ಐಡಿ ಮತ್ತು ಶಾಸ್ತ್ರಾವರ್ಡ ಅನ್ನು ಬಳಸಿ ಮತ್ತ ಚಲಾಯಿಸಬಹುದು. ಇ—ಮತದಾನಕ್ಕೆ ಸಂಬಂಧಿಸಿದ ಕುಂದುಕೊರತೆಗಳನ್ನು ಪರಿಹರಿಸಲು ಜವಾಬ್ಯಾರಿಯುತ ವ್ಯಕ್ತಿಯ ಸಂಪರ್ಕ ವಿವರಗಳು: investors@puravankara.com.

ಆಂತಿಮ \*ತಿಳಿಸಿದಂತೆ ರಿಮೋಟ್ ಇ-ಮತದಾನವನ್ನು ಅನುಮತಿಸಲಾಗುವುದಿಲ್ಲ. ಕಾರ್ರಣ ತದನಂತರ ಅದನ್ನು ಎನ್ಎಸ್ಡ್ಎಲ್ ನಿಷ್ಕ್ರಿಯಗೊಳಿಸುತ್ತದೆ.

ಬ್ಯಾಲಿಟ್ ಪೇಪರ್ ಮೂಲಕ ಮತ್ತಚಲಾಯಿಸುವ ಅವಕಾಶವನ್ನು, ಇ–ಮತದಾನ ಮಾಡದ ಸದಸ್ಯರಿಗೆ ಎಜಿಎಂ ನಲ್ಲಿ ನೀಡಲಾಗುವುದು ಮತ್ತು ಯಾವ ಸದಸ್ಯರು ಇ–ಮತದಾನ ಪ್ರಕ್ರಿಯೆಯಲ್ಲಿ ಮತ ಎಜಿಎಂ ನಲ್ಲಿ ನೀಡಲಾಗುವುದು ಮತ್ತು ಯಾವ ಸದಸ್ಯರು ಇ-ಮತದಾನ ಪ್ರಕ್ರಿಯೆಯಲ್ಲಿ ಮತ ಚಲಾಯಿಸದವರು ಎಜಿಎಂ ನಲ್ಲಿ ಪಾಲ್ಗೊಂಡು ಮತ ಚಲಾಯಿಸಬಹುದು. ಇ-ಮತದಾನ ಪ್ರಕ್ರಿಯೆಯಲ್ಲಿ ಮತ ಚಲಾಯಿಸಿದವರೂ ಎಜಿಎಂ ನಲ್ಲಿ ಭಾಗವಹಿಸಬಹುದು ಆದರೆ ಮತ್ತೊಮ್ಮೆ ಮತದಾನ ಮಾಡಲು ಅವಕಾಶವಿರುವಿದಿಲ್ಲ. ಕಂಪನಿಯು ಇ-ಮತದಾನ ಪ್ರಕ್ರಿಯೆ ಮತ್ತು ಬ್ಯಾಲೆಟ್ ಮತದಾನ ಪ್ರಕ್ರಿಯೆಯನ್ನು ನ್ಯಾಯಯುತ ಮತ್ತು ಪಾರದರ್ಶಕ ರೀತಿಯಲ್ಲಿ ನಡೆಸಲು ಬೆಂಗಳೂರಿನಲ್ಲಿ ಕಂಪನಿ ಕಾರ್ಯದರ್ಶಿಯಾಗಿ ಆಭ್ಯಾಸಮಾಡುತ್ತಿರುವ ಶ್ರೀ. ನಾಗೇಂದ್ರ ಡಿ. ರಾವ್ ಅವರನ್ನು ಪರಿಶೀಲನಾಕಾರರಾಗಿ ನೇಮಕ ಮಾಡಿದೆ. ನಿರ್ಣಯದ ಮೇಲಿನ ಮತವನ್ನು ಸದಸ್ಯರು ಒಮ್ಮೆ ಚಲಾಯಿಸಿದ ನಂತರ, ಅವರು ತರುವಾಯ ಅದನ್ನು ಬದಲಾಯಿಸಲು ಅವಕಾಶ ನೀಡಲಾಗುವುದಿಲ್ಲ. ಸದಸ್ಯರ ಮತದಾನದ ಪಕ್ಕುಗಳು ಕಟ್-ಆಫ್-ದಿನಾಂಕದಂದು ಅವರು ಹೊಂದಿರುವ ಈಕ್ಷಿಟಿ ಷೇರುಗಳ ಸಂಖ್ಯೆಗೆ ಅನುಗುಣವಾಗಿರಬೇಕು.

ಎಜಿಎಂನಲ್ಲಿ ವಹೀವಾಟು ನಡೆಸಬೇಕಾದ ವ್ಯವಹಾರದ ವಸ್ತುಗಳಿಗೆ ಸಂಬಂಧಿಸಿದ ದಾಖಲೆಗಳು. ಕಂಪನಿಯ ವಾರ್ಷಿಕ ಸಾಮಾನ್ಯ ಸಭೆ ನಡೆಯುವವರೆಗೆ. ಕಂಪನಿಯ ನೋಂದಾಯಿತ ಕಛೇರಿಯಲ್ಲಿ ಕಂಪನಿಯ ಪಾರ್ಷಿಕ ಸಾಮಾನ್ಯ ಸಭೆ ನಡೆಯುವವರೆಗೆ, ಕಂಪನಿಯ ನೋಂದಾಯಿತ ಕಛೇರಿಯಲ್ಲಿ ಸಾಮಾನ್ಯ ಕೆಲಸದ ಸಮಯದಲ್ಲಿ(ಬೆಳಗ್ಗೆ 9.00ಗಂಟೆಯಿಂದ ಸಂಜೆ 5.00ಗಂಟೆಯ ವರೆಗೂ). ಎಲ್ಲಾ ಕೆಲಸದ ದಿನಗಳಲ್ಲಿ(ಶನಿವಾರ, ಧಾನುವಾರ ಮತ್ತು ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ)

ಪರಿಶೀಲನೆಗಾಗಿ ತರೆದಿರುತ್ತವೆ.

ವಾರ್ಷಿಕ ವರದಿಯನ್ನು ಅಂಚೆ ಮೂಲಕ ರವಾನಿಸಿದ ನಂತರ, ಕಂಪನಿಯ ಸದಸ್ಯರಾದ ಯಾವುದೇ ವ್ಯಕ್ತಿ ಸಭೆಗೆ ಖುದ್ದಾಗಿ ಹಾಜರಾಗಬಹುದು ಅಥವಾ ತನ್ನ ಬದಲಿ ಪ್ರತಿನಿಧಿಯನ್ನು ನೇಮಿಸಬಹುದು ವ್ಯಕ್ತಿ, ಸಭಿಗೆ ಖುದ್ದಾಗಿ ಹಾಜರಾಗದಹೆಯ ಅಂತ್ಯಾ ಹಾಲ್ಕು ಸಭಿಯನ್ನು ಕರೆಯುವ ಸೂಚನೆಗಾಗಿ ವಿನಂತಿಯನ್ನು ಕಳುಹಿಸಬಹುದು. ಸಭೆಯಲ್ಲಿ ಪಾಲ್ಗೊಳ್ಳಲು ಮತ್ತು ಮತ ಚಲಾಯಿಸಲು ಅರ್ಹರಾಗಿರುವ ಒಬ್ಬ ಸದಸ್ಯ ಕಳುಹಿಸಬಹುದು. ಸಭೆಯಲ್ಲಿ ಪಾಲ್ಗೊಳ್ಳಲು ಮತ್ತು ಮತ ಚಲಾಯಿಸಲು ತನ್ನ ಬದಲಿ ತನ್ನ ಬದಲಿ ಮತದಾನಕ್ಕೆ ಹಾಜರಾಗಲು ಮತ್ತು ಮತ ಚಲಾಯಿಸಲು ತನ್ನ ಬದಲಿ ಪ್ರತಿನಿಧಿಯ ಕಂಪನಿಯ ಪ್ರತಿನಿಧಿಯನ್ನು ನೇಮಿಸಲು ಅರ್ಹನಾಗಿರುತ್ತಾನೆ ಮತ್ತು ಈ ಬದಲಿ ಪ್ರತಿನಿಧಿಯು ಕಂಪನಿಯ ಪ್ರತಿನಿಧಿಯನ್ನು ನೇಮಿಸಲು ಅರ್ಹನಾಗಿರುತ್ತಾನೆ ಮತ್ತು ಈ ಬದಲಿ ಪ್ರತಿನಿಧಿಯ ಕಂಪನಿಯ ಪ್ರತಿನಿಧಿಯನ್ನು ನೇಮಿಸಲು ಅರ್ಹನಾಗಿರುತ್ತಾನೆ ಮತ್ತು ಈ ಬದಲಿ ಪ್ರತಿನಿಧಿಯ ಕಂಪನಿಯ ಪ್ರತಿನಿಧಿಯನ್ನು ನೇಮಿಸಲು ಅರ್ಹನಾಗಿರುತ್ತಾನೆ ಮತ್ತು ಈ ಬದಲಿ ಪ್ರತಿನಿಧಿಯ ಕಂಪನಿಯ ಪ್ರತಿನಿಧಿಯ ಕಂಪನಿಯ ಪ್ರತಿನಿಧಿಯನ್ನು ನೇಮಿಸಲಾ ಅರ್ಹನಾಗಿರುತ್ತಾನೆ ಮತ್ತು ಈ ಬದಲಿ ಪ್ರತಿನಿಧಿಯ ಕಂಪನಿಯ ಪ್ರತಿನಿಧಿಯನ್ನು ನೇಮಿಸಲಾ ಅರ್ಹನಾಗಿರುತ್ತಾನೆ ಮತ್ತು ಈ ಬದಲಿ ಪ್ರತಿನಿಧಿಯ ಕಂಪನಿಯ ಪ್ರತಿನಿಧಿಯನ್ನು ನೇಮಿಸಲಾ ಅರ್ಹನಾಗಿರುತ್ತಾನೆ ಮತ್ತು ಈ ಬದಲಿ ಪ್ರತಿನಿಧಿಯ ಕಂಪನಿಯ ಪ್ರತಿನಿಧಿಯ ಕುಮಿಸಲಾಗಿದ್ದ ಬಿನ್ನೆ ಸಭೆಗೆ ಸಂಪರ್ಣದಲ್ಲಿ ಸಂಪ್ರಕ್ಷಿಗೆ ಸಹಿಸಲಾಗಿದ್ದ ಸಮಿಸುವ ಸಂಪ್ರಕ್ಷಿಗೆ ಸಿದಿಗೆ ಸಿದಿಗೆ ಸಿದಿಗೆ ಸ ಕರೆಯುವ ಸೂಚನೆಗಾಗಿ ವಿನಂತಿಯನ್ನು ತನ್ನ ಎಲ್ಲ ಪ್ರತಿನಿಧಿಯನ್ನು ನೇಮಿಸಲು ಸದಸ್ಯವಾಗಿರಬೇಕಾಗಿಲ್ಲ. ಬದ ಸದಸ್ಯವಾಗಿರಬೇಕಾಗಿಲ್ಲ. ಬದ ಬದಲಿ ಪ್ರತಿನಿಧಿಗಳು ಪರಿಣಾಮಕಾರಿಯಾಗಲು, ಅದರ ಬಗ್ಗೆ ಕಂಪನಿಯ ನೋಂದಾಯಿತ ಅವಧಿಗೂ ಮುಂಚಿತವಾಗಿಯೇ ಕಛೇರಿಯಲ್ಲಿ ಸ್ವೀಕೃತವಾಗಿರಬೇಕು.

ಪುರವಂಕರ ಲಿಮಿಟೆಡ್ ನ ಪರವಾಗಿ

ಸಾನಿ ಆರ್. ಚೋಕಿ. ಜಂಟಿ ವ್ಯವಸ್ಥಾಪಕ ನಿರ್ದೇಶಕರು

FINANCIAL EXPRESS

WEDNESDAY, SEPTEMBER 4, 2019

fi

n

S

9

of

to

6

tir

If de

ın

-

# NATION 19

## **PURAVANKARA**®

#### **PURAVANKARA LIMITED**

Registered Office: #130/1, Ulsoor Road, Bengaluru 560 042, Telephone: +91 80 25599000/ 43439999, Fax No. +918025599350, Website: www.puravankara.com, Email:investors@puravankara.com, CIN:L45200KA1986PLC051571.

## NOTICE OF THE 33rd ANNUAL GENERAL MEETING, BOOK CLOSURE AND E-VOTING INTIMATION

NOTICE is hereby given that the 33rd Annual General Meeting (AGM) of the Members of the Company will be held on Friday, September 27, 2019 at 11.30 A.M., at The Taj West End Hotel, # 25, Race Course Road, Bengaluru—560 001, India, to transact the business as set out in the Notice of the Meeting, which has been e-mailed / posted to the members of the Company on August 31, 2019, along with the Annual Report for the Financial Year Ended 31.03.2019, and the same is also available on the Company's website www.puravankara.com and on the website of National Depository for Securities Limited (NSDL) www.evoting.nsdl.com.

BOOK CLOSURE: Pursuant to Section 91 of the Companies Act, 2013 ('Act') read with Rule 10 of the Companies Management and Administration Rules, 2014 and Regulation 60 of the Securities and Exchange Board of India (Listing Obligations and Disclosure Requirements) Regulations, 2015 ('Listing Regulations'), the Register of Members and the Share Transfer Books of the Company will remain closed from September 20, 2019 to September 27, 2019 (both days inclusive), to determine the Members entitled to receive the Final Dividend for the Financial Year 2018-2019.

DIVIDEND: The Final dividend on equity shares at Re.1/- (20%) per equity share of Rs.5/- each was recommended by the Board of Directors of the Company at its Meeting held on May 18, 2019. The Final dividend on equity shares, if declared at the Annual General Meeting, would be paid within a period of 30 days from the date of declaration, to those members whose names appear on the Register of Members as on September 19, 2019.

**E-VOTING MATTERS:** In compliance with the provisions of **Section 108** of the Act and **Rule 20** of Companies (Management & Administration) Rules, 2014 and Regulation 44 of the Listing Regulations, the Company is pleased to provide e-voting facility to members to exercise their vote electronically for the resolutions set in the Notice of AGM dated August 21, 2019, from a place other than the venue of the meeting (e-voting). The Company has availed the e-voting services as provided by NSDL and the e-voting facility shall be available during the following period:

Commencement of Remote e-voting	From 9.00 A.M (IST), Tuesday, September 24, 2019
End of Remote e-voting	Up to 5.00 P.M (IST), Thursday, September 26, 2019
Cut-off date	September 19, 2019

Any person who acquires shares of the Company and becomes member of the company after dispatch of the notice and holding shares as of the said cut-off date, may obtain the Login id and Password by sending a request at e-voting@nsdl.co.in or contact NSDL on Telephone 1800-222-990. Members are requested to read the instruction pertaining to e-voting provided in the Notice of the AGM. In case of any queries or issues regarding e-voting, you may refer the frequently Asked Questions ("FAQs") and e-voting manual available at www.evoting.nsdl.com

However, if a person is already registered with NSDL for e-voting, then existing User ID and Password can be used for casting the vote. Contact details of the person responsible to address the grievances connected with the electronic voting: investors@puravankara.com

Remote e-voting shall not be allowed beyond the end time as stated above as the same would be disabled by NSDL thereafter.

The facility for voting through ballot paper will also be made available at the venue of the meeting and members attending the meeting who have not cast their vote through remote e- voting shall be able to cast their vote at the meeting. A member may participate in the AGM even after exercising his right to vote through remote e-voting but shall not be allowed to vote again at the AGM. The Company has appointed Mr. Nagendra D Rao, Company Secretary in Practice, Bengaluru, as Scrutinizer, for conducting the e-voting process and ballot process in a fair and transparent manner.

Once the vote on a resolution is cast by the Member, the Member shall not be allowed to change it subsequently. The voting rights of Members shall be as per the number of equity shares held by the members as on the cut-off date.

Documents pertaining to the items of business to be transacted in the AGM are open for inspection at the Registered office of the Company during the normal business hours (09:00 A.M. to 5:00P.M.) on all working days (except Saturdays, Sundays and Public Holidays), up to the date of Annual General Meeting of the Company.

Any person, who has become a member of the Company after posting the Annual Report, may attend the meeting in person or appoint a proxy and send a requisition for a copy of the Annual Report and notice convening the Meeting. A member entitled to attend and vote at a meeting is entitled to appoint a proxy to attend and vote on a poll instead of himself/ herself and the proxy need not be a member of the Company. Proxies, in order-to be effective must be received at the Registered Office of the Company not later than 48 hours before the commencement for the meeting

BY ORDER OF THE BOARD OF DIRECTORS FOR PURAVANKARA LIMITED

NANI R CHOKSEY
JOINT MANAGING DIRECTOR
DIN: 00504555

PATE: 03.09.2019 DIN: 00504555

BENGALURU

**PLACE: BENGALURU**